

Date: June 20, 2024

Ref no. SLL/SE/11-2024

To, National Stock Exchange of India Limited ("NSE") Listing Department Exchange Plaza, C-1 Block G, Bandra Kurla Complex Bandra [E], Mumbai – 400051	To, BSE Limited ("BSE") Listing Department Corporate Relationship Department Phiroze Jeejeebhoy Towers, Dalal Street, Fort, Mumbai - 400 001
NSE Scrip Symbol: STANLEY	BSE Scrip Code: 544202
ISIN: INE01A001028	ISIN: INE01A001028

Dear Sir/Ma'am,

SUBJECT: Newspaper Advertisement-Unaudited Financial Results For Quarter And Financial Year Ended March 31, 2024

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed copies of the newspaper advertisement published in Financial Express (All Editions)- English and Vijaya Karnataka (Karnataka Edition) Kannada, today, relating to unaudited financial results for quarter and financial year ended March 31, 2024.

We request you to kindly take this on your record.

Thanking You,

For Stanley Lifestyles Limited

AKASH | Digitally signed
by AKASH
SHETTY
Date: 2024.07.20
14:34:24 +05'30'

Akash Shetty
Company Secretary and Compliance Officer
M. No. FCS 11314

Stanley Lifestyles Limited

Registered Office: SY No. 16/2 and 16/3 Part, Hosur Road, Veerasandra village, Attibele Hobli, Anekal Taluk, Bangalore, Karnataka-560100

CIN: U19116KA2007PLC044090 | **Phone:** 080 6895 7200 | **E-mail:** compliance@stanleylifestyles.com | **Website:** www.stanleylifestyles.com

HCL TECHNOLOGIES LIMITED

Corporate Identity Number: L74140DL1991PLC046369
Registered Office: 806, Siddharth, 96, Nehru Place, New Delhi -110019
Corporate Office: Plot No. 3A, Sector 126, Noida - 201304, UP India
Website: www.hcltech.com • E-mail ID: investors@hcltech.com
Telephone: +91 11 26436336 Fax: +91 120 4680330

32nd ANNUAL GENERAL MEETING TO BE HELD THROUGH VIDEO CONFERENCING ("VC")/OTHER AUDIO-VISUAL MEANS ("OAVM")
Notice is hereby given that the 32nd Annual General Meeting ("AGM") of the members of HCL Technologies Limited ("Company") will be held on Tuesday, 13th day of August 2024 at 11:00 A.M. (IST) through VC/OAVM to transact businesses, as set forth in the AGM Notice which is being circulated for convening the AGM.

Pursuant to the General Circular no. 09/2023 dated September 25, 2023 and other circulars issued by the Ministry of Corporate Affairs ("MCA Circulars"), companies are allowed to convene its AGM through VC/OAVM, without the physical presence of the members at a common venue. In compliance with the MCA Circulars and the relevant provisions of the Companies Act, 2013 and the Rules made thereunder, the AGM of the members of the Company will be held through VC/OAVM.

The MCA Circulars read with the Securities and Exchange Board of India ("SEBI") Circular no. SEBI/HO/CFD/PoD-2/P/CIR/2023/167 dated October 07, 2023 ("SEBI Circular") dispensed with the requirement of sending the physical copies of the AGM Notice and the Annual Report to the members. Accordingly, the AGM Notice along with the Annual Report (2023-24) of the Company will be sent only through electronic mode to those members whose e-mail addresses are registered with the Company / Depositories.

Members may note that the AGM Notice and the Annual Report (2023-24) will also be made available on the website of the Company at www.hcltech.com, websites of the Stock Exchanges i.e. BSE Limited ("BSE") and National Stock Exchange of India Limited ("NSE") at www.bseindia.com and www.nseindia.com, respectively, as well as on the website of National Securities Depository Limited ("NSDL") at www.evoting.nsdl.com, the agency appointed for facilitating e-voting (including remote e-voting) for the AGM.

Manner to cast vote(s) through remote e-voting / e-voting at the AGM

a) Members will have an opportunity to cast their vote(s) on the businesses as set forth in the AGM Notice through e-voting (including remote e-voting). The manner of e-voting (including remote e-voting) by members holding shares in dematerialized / physical form shall be provided in the AGM Notice.

b) The facility of e-voting will also be made available at the AGM and members attending the AGM through VC/OAVM, who have not cast their vote(s) on the resolution(s) during the remote e-voting period and are otherwise not barred from doing so, shall be eligible to vote through e-voting system during the AGM.

c) The log-in credentials to cast the vote(s) through e-voting (including remote e-voting) shall be made available to the members through e-mail. Members who do not receive the e-mail or whose e-mail addresses are not registered with the Company / Depository Participant(s) may register their e-mail addresses by following the instructions given below.

Manner of registration / updating e-mail addresses

Members who have not registered their e-mail addresses with the Company or their Depository Participant(s) are requested to register the same for the purpose of receiving the AGM Notice and Annual Report (2023-24) as under:

For shares held in Physical form	The members holding shares in physical form would need to send the Form ISR-1 duly signed by the registered member(s) along with the requisite documents mentioned in the Form to our Registrar and Share Transfer Agent at: Link Intime India Pvt. Ltd. Unit: HCL Technologies Limited C-101, 247 Park, L.B.S. Marg, Vikhroli (W), Mumbai-400 083.
For shares held in Dematerialized form	The members holding shares in electronic mode are requested to register / update their e-mail addresses, PAN and Bank Account details with the Depository Participant where their respective demat accounts are maintained.

In case of any queries in regard to the registration process of e-mail addresses, members may contact the Registrar and Share Transfer Agent of the Company at rt.helpdesk@linkintime.co.in

For HCL Technologies Limited
Date: July 19, 2024
Place: Noida (U.P.)
Manish Anand
Company Secretary

INFINA FINANCE PRIVATE LIMITED

Regd. Office : 7th Floor, Dani Corporate Park, 158 C.S.T. Road, Kalina, Santacruz (East), Mumbai - 400 098.
CIN U67120MH1996PTC098584 Website: www.infina.co.in Telephone: 91 22 66808300

Extract of unaudited financial results for period ended June 30, 2024

Sr. No.	Particulars	Quarter ended		
		30/06/2024 (Unaudited)	30/06/2023 (Unaudited)	Year ended 31/03/2024 (Audited)
1	Total Income from Operations	11,596.07	12,788.06	46,659.75
2	Net Profit for the period (before tax, exceptional and extraordinary items)	5,660.08	9,393.16	29,098.71
3	Net Profit for the period Before Tax (after exceptional and extraordinary items)	5,660.08	9,393.16	29,098.71
4	Net Profit for the period after tax (after exceptional and extraordinary items)	4,251.71	8,205.40	22,879.92
5	Total Comprehensive Income for the period [comprising profit for the year (after tax) and Other Comprehensive Income (after tax)]	4,260.12	8,204.03	22,878.33
6	Paid up equity share capital (face value of Rs.10 per share)	220.10	220.10	220.10
7	Reserves (excluding Revaluation Reserve)	257,638.98	238,704.56	253,378.86
8	Securities Premium Account	-	-	-
9	Net Worth	257,859.08	238,924.66	253,598.96
10	Paid up Debt Capital / Outstanding Debt	266,481.40	203,201.32	190,137.72
11	Outstanding Redeemable Preference Shares	-	-	-
12	Debt Equity Ratio	1.03	0.85	0.75
13	Earnings Per Share (of Rs.10 each)			
	- Basic and Diluted			
	1. Basic (not annualised)	193.17	372.80	1,039.52
	2. Diluted (not annualised)	193.17	372.80	1,039.52
14	Capital Redemption Reserve	-	-	-
15	Debt Service Coverage Ratio	-	-	-
16	Debt Service Coverage Ratio	-	-	-
17	Interest Service Coverage Ratio	-	-	-

Notes:
1 The above financial results which have been subjected to audit by the statutory auditor of the company have been reviewed by the Audit Committee and approved by the Board of Directors at its meetings held on July 18, 2024.
2 The above is an extract of the detailed format of financial results filed with BSE Limited under Regulation 52 of the SEBI (Listing and Other Disclosure Requirements) Regulations, 2015. The full format of financial results are available at Company's website www.infina.co.in and on the websites of BSE Limited at www.bseindia.com.
3 Figures for the previous period / year have been regrouped wherever necessary to confirm to current period presentation.

By Order of the Board
For INFINA FINANCE PRIVATE LIMITED
Sumanlal Shah Rajesh Doshi
Director Director
DIN: 00019473 DIN: 00019502

Place : Mumbai
Date: July 18, 2024

DLF CYBER CITY DEVELOPERS LIMITED

(CIN - U45201HR2006PLC036074)
Regd. Office : 10th Floor, Gateway Tower, DLF City, Phase - III, Gurugram - 122002
Phone No. : +91 124 456 8900; E-mail: office-business@dlf.in; Website: www.dlf.in/dccdl/

UNAUDITED STANDALONE FINANCIAL RESULTS FOR THE QUARTER ENDED JUNE 30, 2024

S. No.	Particulars	Standalone		
		Quarter ended		Year ended
		June 30, 2024 (Unaudited)	June 30, 2023 (Unaudited)	March 31, 2024 (Audited)
1	Total Income from Operations	69,248.25	66,043.69	2,87,886.08
2	Net Profit for the period/ year (before tax, Exceptional and/ or Extraordinary items #)	26,386.68	23,784.89	1,13,243.17
3	Net Profit for the period/ year before tax (after Exceptional and/ or Extraordinary items #)	26,386.68	23,784.89	1,13,243.17
4	Net Profit for the period/ year after tax (after Exceptional and/ or Extraordinary items #)	20,785.75	18,542.97	91,827.01
5	Total Comprehensive Income for the period [comprising profit/ (loss) for the period (after tax) year after tax and other comprehensive income (after tax)]	20,788.32	18,541.22	91,837.30
6	Paid up Equity share capital	2,26,416.77	2,26,416.77	2,26,416.77
7	Reserve (excluding revaluation reserve)*	4,99,930.56	4,93,243.02	4,79,142.22
8	Securities Premium Account	10,459.83	10,459.83	10,459.83
9	Net worth	4,27,134.34	4,20,446.80	4,06,346.00
10	Paid up debt capital/ Outstanding Debt	11,95,767.26	11,97,388.42	11,98,603.71
11	Outstanding redeemable Preference shares	-	-	-
12	Debt equity Ratio	1.65	1.66	1.70
13	Earnings Per Share (of ₹ 10/- each) (not annualised for quarter ended) (for continuing and discontinued operations)			
	Basic : (₹ absolute amount)	0.92	0.82	4.06
	Diluted : (₹ absolute amount)	0.92	0.82	4.06
14	Capital Redemption Reserve	31,547.73	31,547.73	31,547.73
15	Debt Service Coverage Ratio	42,667.71	38,859.25	43,458.12
16	Debt Service Coverage Ratio	1.17	1.20	0.93
17	Interest Service Coverage Ratio	2.04	1.92	2.11

Exceptional and/ or extraordinary items adjusted in the Statement of the Profit and Loss in accordance with Ind AS Rules. *Includes Paid up Class B Equity share capital of ₹ 50,000.00 lakh

Notes to the unaudited standalone financial results for the quarter ended June 30, 2024:

- The above unaudited standalone financial results of the Company for the quarter ended June 30, 2024, have been prepared pursuant to the requirements of Regulation 52 of the Securities and Exchange Board of India (Listing Obligations and Disclosure Requirements) Regulations, 2015 ("SEBI LODR"), as amended and in accordance with Indian Accounting Standards ("Ind AS") specified under Section 133 of the Companies Act, 2013 ("the Act"), read with Companies (Indian Accounting Standards) Rules, 2015, as amended.
- The above unaudited standalone financial results of the Company have been reviewed by the Audit Committee and approved by the Board of Directors at their respective meetings held on July 19, 2024.
- The above is an extract of the detailed format of quarterly unaudited financial results filed with the Stock Exchange under Regulation 52 of the SEBI LODR. The full format of the quarterly unaudited financial results are available on the website of the Stock Exchange i.e. BSE Limited ("BSE") at <https://www.bseindia.com/> and the Company's website at <https://www.dlf.in/dccdl/>.
- For the other line items referred in Regulation 52(4) of the SEBI LODR, pertinent disclosures have been made to BSE and can be accessed at <https://www.bseindia.com/> and the Company's website at <https://www.dlf.in/dccdl/>.

For and on behalf of the Board of Directors of
DLF Cyber City Developers Limited

Place: New Delhi
Date: July 19, 2024
Sriram Khattar
Vice Chairman & Managing Director
DIN: 00066540
Karun Varma
Whole-time Director
DIN : 07824983

Nippon Life India Asset Management Limited

(CIN - L65910MH1995PLC220793)
Registered Office: 4th Floor, Tower A, Peninsula Business Park, Ganapatrao Kadam Marg, Lower Parel (W), Mumbai - 400 013. Tel No. +91 22 6808 7000 • Fax No. +91 22 6808 7097
Email: investorrelation@nipponindiaim.com • Website: <https://mf.nipponindiaim.com>

1. Extract from the Unaudited Consolidated Financial Results of Nippon Life India Asset Management Limited for the quarter ended June 30, 2024

(Rs. in crore except per share data)

SL. No.	Particulars	Quarter Ended	
		30-Jun-24 Unaudited	30-Jun-23 Unaudited
1.	Total Revenue from Operations	504.96	354.15
2.	Net Profit / (Loss) for the period (before Tax, Exceptional and/ or Extraordinary items)	438.75	309.93
3.	Net Profit / (Loss) for the period before Tax (after Exceptional and/ or Extraordinary items)	438.75	309.93
4.	Net Profit / (Loss) for the period after Tax (after Exceptional and/ or Extraordinary items) attributable to owners of the Company	332.33	235.72
5.	Total Comprehensive income for the quarter attributable to owners of the Company	328.23	232.94
6.	Share Capital	631.76	623.30
7.	Earnings per Share Face Value of Rs. 10/- each fully paid (not annualised)		
	(i) Basic (Rs.)	5.27	3.78
	(ii) Diluted (Rs.)	5.18	3.77

2. Extract from the Unaudited Standalone Financial Results of Nippon Life India Asset Management Limited for the quarter ended June 30, 2024

(Rs. in crore except per share data)

SL. No.	Particulars	Quarter Ended	
		30-Jun-24 Unaudited	30-Jun-23 Unaudited
1.	Total Revenue from Operations	466.27	328.97
2.	Profit before tax	420.50	294.63
3.	Profit after tax	316.64	222.45
4.	Total Comprehensive income	312.73	219.73

The above is an extract of the detailed format of Financial Results filed with the Stock Exchanges on July 19, 2024 under Regulation 33 of the SEBI (Listing obligations and Disclosure Requirements) Regulations, 2015. The full format of the Financial Results are available on the company website, <https://mf.nipponindiaim.com/> and on the websites of the Stock Exchange(s) i.e. www.bseindia.com and www.nseindia.com.

For Nippon Life India Asset Management Limited

Date: July 19, 2024
Place: Mumbai
Valde Varghese
Company Secretary & Compliance Officer

CREDITACCESS GRAMEEN LIMITED

Regd. & Corp. Office: No. 49, 46th Cross, 8th Block, Jayanagar, (Next to Rajalakshmi Kalyana Mantap) Bengaluru KA-560070 IN
Email: info@cagrameen.in | Website: www.creditaccessgrameen.in
CIN: L51216KA1991PLC053425

Unaudited Consolidated Financial Result for the quarter ended June 30, 2024

SL. No.	Particulars	Quarter ended		
		June 30, 2024	June 30, 2023	Year ended March 31, 2024
		(Unaudited)	(Unaudited)	(Audited)
1	Total Income from Operations	1,512.58	1,170.72	5,172.65
2	Net Profit for the period before Tax, Exceptional and/ or Extraordinary items	534.74	467.37	1,939.18
3	Net Profit for the period before Tax and after Exceptional and/ or Extraordinary items	534.74	467.37	1,939.18
4	Net Profit for the period after Tax, Exceptional and/ or Extraordinary items	397.66	348.46	1,445.93
5	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	383.14	337.22	1,431.24
6	Paid-up Equity Share Capital	159.41	158.93	159.38
7	Reserves excluding Revaluation Reserves	4,301.27	2,810.29	3,912.47
8	Securities Premium Account	2,500.41	2,479.77	2,498.13
9	Net worth	6,961.09	5,448.99	6,569.98
10	Outstanding Redeemable Preference Shares	Nil	Nil	Nil
11	Debt Equity Ratio	2.91	3.09	3.32
12	Paid-up Debt Capital/Outstanding Debt	20,266.69	16,818.15	21,841.01
13	Earnings Per Share (Face value ₹10 per share) (for continuing and discontinued operations) - not annualized			
	- Basic (₹)	24.95	21.93	90.88
	- Diluted (₹)	24.82	21.80	90.41
14	Capital Redemption Reserve	Nil	Nil	Nil
15	Debt Service Coverage Ratio	Not Applicable	Not Applicable	Not Applicable
16	Debt Service Coverage Ratio	Not Applicable	Not Applicable	Not Applicable
17	Interest Service Coverage Ratio	Not Applicable	Not Applicable	Not Applicable

Notes:
1 The above financial Results were reviewed by the Audit Committee and thereafter approved and taken on record by the Board of Directors at their respective meetings held on July 19, 2024. The joint Statutory Auditors have expressed an unmodified opinion on the both Standalone and Consolidated financial statements for the period.
2 Standalone Total Income from operations: ₹ 1512.58 Cr/-; (b) Net profit before tax: ₹ 534.74 Cr/-; and (c) Net profit after tax: ₹ 397.66 Cr/- for the quarter ended June 30, 2024.
3 The above is an extract of the detailed format of Unaudited Financial Results filed with the Stock Exchanges under Regulation 33 and 52 of the SEBI (Listing Obligations and Disclosure Requirements) Regulations, 2015. The full format of the unaudited Financial Results are available on the websites of National Stock Exchange of India at www.nseindia.com/corporates, BSE Limited at www.bseindia.com/corporates and on the Company's website at www.creditaccessgrameen.in
4 For the other line items referred in regulation 52(4) of the amended Listing Regulations, pertinent disclosures have been made to the Stock Exchange(s) and can be accessed through the website link given in point no.3 above.

For and on behalf of the Board of Directors of CreditAccess Grameen Limited

Date: July 19, 2024
Place: Bengaluru
Udaya Kumar Hebbur
Managing Director

JAIPUR DEVELOPMENT AUTHORITY

Indira Circle, Jawahar Lal Nehru Marg, Jaipur - 302004

No. JDA/EE&TA to Dir. Engg./2024-25/D-45-A Dated: 09-07-2024

NOTICE INVITING BID

NIB No.: EE & TA to Dir. Engg.-1/07-A/2024-25

Bids are invited from interested bidders for following works:

S. No.	UBN No.	Cost of Work (Lacs)	Nature of Work	Last Date
1	JDA2425WLOB00163	848.40	Road	12.08.2024
2	JDA2425WLOB00164	986.15	Road	12.08.2024
3	JDA2425WLOB00165	760.68	Road	12.08.2024
4	JDA2425WLOB00166	683.40	Road	12.08.2024
5	JDA2425WSOB00167	471.87	Road	12.08.2024

Other particulars of the respective bid may be visited on Procurement Portal website www.sppp.rajasthan.gov.in, www.eproc.rajasthan.gov.in and www.jda.rajasthan.gov.in

Raj.Samwad/C/24/2546 Executive Engineer & TA to Dir. Engg-I

SWOJAS ENERGY FOODS LIMITED

Registered Office: 6L, 10 Floor, 3, Navjeevan Society, Dr. Dadasaheb Bhadkamkar Marg, Mumbai Central, Mumbai - 400008
CIN: L15201MH1993PLC385584

Extract of Standalone Financial Results for the Quarter ended 30th June, 2024

(Figures are in Lacs)

Sr. No.	Particulars	Quarter ended		
		30-Jun-24	31-Mar-24	30-Jun-23
1	Total Income from Operations	4.65	25.94	4.80
2	Net Profit / (Loss) for the period (before Tax, Exceptional and/ or Extraordinary items #)	-2.21	1.39	0.17
3	Net Profit / (Loss) for the period before tax (after Exceptional and/ or Extraordinary items #)	-2.21	1.39	0.17
4	Net Profit / (Loss) for the period after tax (after Exceptional and/ or Extraordinary items #)	-2.21	0.51	0.13
5	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	-2.21	0.51	0.13
6	Equity Share Capital	30962650	30962650	30962650
7	Reserves (excluding Revaluation Reserve) as shown in the Audited Balance Sheet of the previous year	-2741.45	-	-
8	Earnings Per Share (of Rs. 10/- each) (for continuing and discontinued operations) -			
	1) Basic:	0.00	0.00	0.01
	2) Diluted:	0.00	0.00	0.01

The above results were reviewed by the Audit Committee and thereafter taken on record by the Board in its meeting held on 19-07-2024 and also Limited Review Report were carried out by the Statutory Auditors.</

